

THE SOUTH INDIA PAPER MILLS LIMITED

Regd. Office & Factory: Chikkayana Chatra, Nanjangud - 571 302, Karnataka State, India Corporate & Marketing Office: # 1205/1206, Prestige Meridian II, M.G. Road, Bangalore - 560 001.

Ref: Stock- Ex / 2021/ 1627

02.08.2021

BSE Limited

25th Floor, Phiroze Jeejeebhoy Towers Dalal Street Mumbai 400 001 Tel: (022) 2272 1233/34

Dear Sir,

Sub: Newspaper Advertisement under Regulation 47 of SEBI (Listing Obligations and Disclosure Requirements) Regulations, 2015 for Unaudited Financial Results for the Quarter ended 30th June 2021

Ref: Scrip Code 516108

Pursuant to Reg. 47 of SEBI (Listing Obligations and Disclosure Requirements) Regulations, 2015, we are enclosing herewith the Newspaper Advertisements of Unaudited Financial Results for the Quarter ended 30th June 2021, published in Business Standard and Vishwavani on 31.07.2021.

Thanking you,
Yours faithfully
For THE SOUTH INDIA PAPER MILLS LTD

Vidya Bhat Company Secretary ACS 29436

Encl: As above



EMI TRANSMISSION LIMITED (In Liquidation) Regd. Office: Centre Point, 101, 1st Floor, Dr. B. A. Road, Parel, Mumbai - 12

E-AUCTION

Sale of Assets under the Insolvency & Bankruptcy Code, 2016 Date and Time of E-Auction: 4th August 2021 02:00 PM to 03:00 PM (With unlimited extension of 5 minutes each)

he following Assets of M/s. EMI Transmission Limited (in Liquidation) forming part of Liquidation Estate are for sale by the Liquidator on "AS IS WHERE IS BASIS", "AS IS WHAT IS BASIS". "WHAT EVER THERE IS BASIS" and "NO RECOURSE BASIS". The sale will be done by the undersioner

throug	h the e-auction platform provided at the Web Portal	(https://ncitag	action.auction	tiger.net)
Lot	Description	Reserve Price (Rs.)	EMD Amount (Rs.)	Incremental Amount (Rs.)
Lot 1	Non-Agricultural land measuring area 52656 sqmt and building thereupon measuring area 24877 sqmt located at Survey. No. 157/1+2/1; 157/2/2; 158/2;		1,00,00,000	25,00,000
Lot 2	Non-Agricultural land measuring area 1500 sqmt (part of survey. No. 157/1+2/1 and 157/2/2); and structure thereupon;	41,00,000	4,50,000	1,00,000
Lot 3	Non-Agricultural land measuring area 174 sqmt out of Survey. No. 157/1+2/1	4,10,000	45,000	10,000
Lot 4	Debtors of the Company (Refer to e-Auction process document for details)	8,10,00,000	1,00,00,000	25,00,000
Intoro	stad applicants are requested to refer to the	dotailed a	Vuotion Proof	oce Dooumon

ted applicants are requested to refer to the detailed e-Auction Process Docume showing the list of Machinery & Debtors for sale. The e-Auction Process Document is uploade on the website of the liquidator http://headwavip.com under the tab Liquidation and on th e-Auction website https://ncltauction.auctiontiger.net. Last date to apply is 3rd Augus 2021 till 5 PM. The Liquidator has the right to accept or cancel or extend or modify, etc any erms & conditions of E-Auction at any time or reject any of the bid without giving any reasons Contact: Address for correspondence: Headway Resolution and Insolvency Services Pvt. Ltd. 708. Raheja Centre, Nariman Point, Mumbaj – 400021, Maharashtra

Email: cirpemit@gmail.com, ip10362.desai@gmail.com Tel No.: 022-66107433

Shailesh Desai - Liquidator Date: 31st July 2021 Place: Mumba IBBI/IPA-001/IP-P00183/2017-18/10362

Reaistered Investment Advisor RIA bearing SEBI Registration No NA000007298) registered

PUBLIC NOTICE

ecurities Exchange Board of India SEBI) having the registered office at 103, Satsang, Prarthana Samaj Road Vile Parle East Mumbai 400057 Former reg. address as 418, Manish Chambers, Sonawala Road, Goregoan east, Mumbai - 400063) intend to urrender the Investment Advisor cense. Any concerned or aggrieved party may make any representation to us by writing to us at

espokewc@gmail.com or may make representations with SEBI Bespoke Wealth Creators INA000007298

PUBLIC NOTICE

Notice Of The Emergency Special General Body Meeting Of Members

embers are requested to TAKE NOTICE

THAT in view of the directions issued by the

Department of Ministry of Cooperation and

fextiles Industries, Govt. of Maharashtra date

25.02.2021, the Emergency Special General

Body Meeting of the Members of Rajkam

Heights Co-operative Housing Society Limite

will be held on Sunday, August 1, 2021 at

10.30 a.m online through Video Conferencir

over a Zoom Link: https://us05web.zoom.u j/4448724420?pwd=UnROTIZ1T3RkSis4WU

All the Members please note that the Notice

for this Emergency Special General Body

Meeting along with the Agenda has bee

circulated amongst the Members, as well a

displayed on the Notice Boards of the Society

For attending the Emergency Special Gener

Body Meeting through Video conference, the

of the society, the Login ID and Passcoo

through Mobile (SMS/WhatsApp), 1 day prior

For Rajkamal Heights Co-operativ

Housing Society Limited

Hon. Secretary

Society will provide to the bonafide Members

JGYIA0cFkrQT09

to the date of the Eme

Body Meeting.

Date: 31-07-2021

Place: Mumbai

The Society hereby invites claims or objections from the heir/s or other claimants/objectors t the transfer of the said shares and interest of the deceased member in the capital/property of the society within a period of 15 days from the publication of this notice, with copies of such documents and other proofs in support of such claims/objections. If no claims/objections are eceived within the period prescribed above, the society shall be free to deal with the share: rest of the deceased member in the capital/property of the society in such manner as i provided under the bye-laws of the society. The claims/objections, if any, received by the society shall be dealt with in the manner provided under the bye-laws of the society. A copy of the bye-laws of the society is available for inspection by the claimants/ objectors, in the office of the society between from the date of publication of the notice till the date of expiry of its

Date: 31.07.2021 Place: Mumbal Hon. Secretary

NOTICE FOR DAMAGE TO SHARE CERTIFICATE

am concerned for my client The Swatantra Bhavan Co-operative

Housing Society Ltd., having address at 1-C, Anand Nagar, Forjett

Street, Mumbai - 400036 (Society). That Society has been reported

defacement and alteration caused by delamination of Share Certificate

no. 137 for five shares of Rs.50/- each bearing Distinctive no. 176 -

Mr. Vijay Suhas Parmar & Mrs. Meena Vijay Parmar have requested

That Public notice is called for examining the claim, before issuance or

NOTICE is hereby given to the public at large that any person having

the knowledge, possession of the share Certificate or any claim by way

of lien, mortgage, security, charge, trust or otherwise may raise

their objection/s to the issuance of Duplicate Share Certificate within

(15) fifteen days from the date of publication of this notice at the

Mumbai-400060. Mobile - 9819104665, Email-maru.ashok@yahoo.co.in

11/ Shankar Bhavan, Bandrekar Wadi, Jogeshwari(East)

Ashok Panchan Maru

Advocate High Court, Mumbai

for issuance of Duplicate Share Certificate.

Dunlicated Share Certificate

address below.

Jumbai Dated

Both Inclusive (Share Certificate) belonging to membe

PUBLIC NOTICE Mr. Anilkant Pramodrai Chhaya, a joint member of the Samarpan (A&B) Wing Co-Operative Housing Society Limited, having address at Off W.E.Highway, Borivali East, Mumbai - 400066, and holding Flat No.603-A, in the building of the society, died on

for and on behalf of Samarpan (A&B) Wing CHS Ltd,

This is to inform the general public that following share certificate of M/sGQLDIAM INTERNATIONAL LTD. having its registered office at Gems & Jewellery Complex, Santacruz Electronics Export Processing Zone, Andheri (E), Mumbai, Maharashtra, 400096 registered in the name of the following shareholders have

Andrien (L), withibat, wandrashira, 400050 registered in the harne of the following shareholders have								
been lost by them.								
Name of the shareholders Folio No. Certificate no. Distinctive No.				No. of shares				
ASHISH TAHILIANI	0006152	40871	5537801 - 5537900	100				
PADMA TAHILIANI		53899	6922101 - 6922200	100				
PADMA TAHILIANI		53899	6922101 - 6922200	100				

The public are hereby cautioned against purchasing or dealing in any way with the above referred share certificates. Any person who has any claim in respect of the said share certificates should lodge such claim in the company or its registrar and transfer Agents Link In time India Pvt Itd, 247 Park, C-101, 1st floor, L B S marg, vikhroli west, Mumbai 400083 within 15 days of publication of this notice after which no claim will be entertained and the company shall proceed to issue duplicate share certificates

ASHISH BHAGWAN TAHILIAN PADMA BHAGWAN TAHILIANI

THE SOUTH INDIA PAPER MILLS LIMITED

CIN: L85110KA1959PLC001352

Regd. Office: Chikkayana Chatra, Nanjangud - 571 302 Kamataka State ₹. In Lakhs except per share data

	STATEMENT OF UNAUDITED FIN FOR THE QUARTER ENDED:		
QI.	Dortiouloro	Quarter ended	Quarter anded

No No	Particulars	30-06-2021	30-06-2020
		10.0	
	Total income from operations	6,942.25	3,463.46
2.	Net profit for the period (before Tax,		
	Exceptional and / or Extraordinary Items)	775.32	310.19
3.	Net profit for the period before Tax,		
	(after Exceptional and / or Extraordinary Items)	1,048.37	310.19
4.	Net Profit for the period after tax, (after exceptional		
	and / or extraordinary items)	891.37	219.86
5.	Total comprehensive Income for the period		
	[comprising profit for the period (after tax)		
	and other comprehensive income (after tax)	891.37	219.86
6.	Equity Share Capital	1,500.00	1,500.00
7.	Reserves (excluding Revaluation Reserve as		
	shown in the Audited Balance Sheet of previous	17048.82	15368.87
	year) under Other Equity	(as on 31-03-2021)	(as on 31-03-2020)
8.	Earnings Per Share (of Rs. 10/- each) in Rs.		
	Basic :	5.94	1.47
	Diluted :	5.94	1.47
1 T	he above is an extract of the detailed format of Qual	rterly Financial R	esults filed with

ne Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the Quarte are available on the website of BSE Limited at www.bseindia.com & Company's website By Order of the Board

MANISH M PATEL Place: Nanianguo MANAGING DIRECTOR Date: 29-07-2021 DIN: 00128179

EVEREST INDUSTRIES LIMITED CIN: L74999MH1934PLC002093

everest Registered Office: GAT No. 152, Lakhmapur, Taluka Dindori Nashik - 422202, (Maharashtra)
Tel +91 2557 250375/462, Fax +91 2557 250376 compofficer@everestind.com, www.everestind.com

NOTICE OF 88th ANNUAL GENERAL MEETING AND E-VOTING INFORMATION

NOTICE is hereby given that the 88th Annual General Meeting ('AGM') of the Company will be held on Wednesday, the August 25, 2021 at 3:00 pm (IST) through Video Conference ('VC' In accordance with the general circular nos. 14/2020, 17/2020, 20/2020

and 02/2021 dated April 8, 2020, April 13, 2020, May 5, 2020 and January 13, 2021 respectively and other applicable circulars issued by Ministry of Corporate Affairs ('MCA') and SEBI Circular Nos. SEBI/HO/ CFD/CMD1/CIR/P/2020/79 dated May 12, 2020 and SEBI/HO/CFD/ CMD2/CIR/P/2021/11 dated January 15, 2021 (hereinafter collectively referred to as 'Circulars'), the Notice of the AGM and Annual Report 2020-21 has been sent only by electronic mode to those members whose email address are registered with the Company/Registrars, or nade available by the Depositories, as the case may be. The dispatch of Notice of the AGM and Annual Report 2020-21 through emails has peen completed on July 30, 2021.

Since the AGM is being held through VC pursuant to the Circulars. physical attendance of members has been dispensed with. Accordingly, the facility for appointment of proxies by the members will not be available for the AGM.

Please note that the aforesaid documents will also be available on the website of the Company at www.everestind.com, stock exchanges i.e. BSE Limited at www.bseindia.com and National Stock Exchange of India Limited at www.nseindia.com and e-voting website of Central Depository Services (India) Limited ('CDSL') at www.evotingindia.com.

Notice is further given that pursuant to the provisions of section 108 of the Companies Act, 2013 read with rule 20 of the Companies (Management and Administration) Rules, 2014, as amended and regulation 44 of SEBI (Listing Obligations and Disclosure Requirements) Regulations, 2015, the Company is providing its members facility to exercise their right to vote at the 88th AGM by electronic means and the businesses as set out in the Notice may be transacted through remote e-voting or through e-voting system at the AGM provided by CDSL. The members may note the following:

- The instructions for remote e-voting, voting at the time of AGM and joining the AGM through VC form an integral part of the Notice of AGM.
- F-voting rights of the members shall be in proportion to their share in the equity capital of the Company as on the cut-off date i.e. August 18, 2021. Any person who becomes member of the Company, after dispatch of notice and holding shares as on the cut-off date, can exercise his voting right through e-voting by following the procedure as specified in the Notice of AGM.
- The remote e-voting portal will be open from 9:00 am on August 21, 2021 and ends on August 24, 2021 at 5:00 pm. The remote e-voting will not be permitted beyond 5.00 pm on August 24, 2021 and the remote e-voting module shall be disabled by CDSL for voting thereafter.
- Members of the Company holding shares either in physical or in dematerialized form, as on the cut-off date, may cast their vote either electronically during the remote e-voting period or through e-voting system at the AGM. A member may participate in the AGM even after exercising his right to vote through remote e-voting but shall not be allowed to vote again in the AGM.
- The facility for voting through e-voting system shall be made available at the AGM and the members attending the AGM who have not cast their vote by remote e-voting shall be able to vote at the AGM through e-voting system.
- In case of any queries or issues regarding attending AGM & e-voting from the CDSL e-voting system, you can write an email to helpdesk.evoting@cdslindia.com.
- All grievances connected with the facility for voting by electronic means and participation in the AGM through VC may be addressed to Mr. Rakesh Dalvi, Sr.Manager, Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai-400013 or send an email to helpdesk.evoting@cdslindia.com or contact at 022-23058542/43.

For Everest Industries Limited Company Secretary & Head Legal

MAHAGENCO

E-TENDER NOTICE

Chandrapur Super Thermal Power Station MAHAGENCO, invites Proposals from reputed and experienced Companies to Participate in the Competitive bidding Process to following Tenders.

Tender NO(Rfx No)/ Description/ Estimated Cost in Rs. 3000021084/Design, Manufacture, inspection & Testing before dispatch and Supply of Nylon Conveyor Belt of Specification 1600x1400x5 for CHP-B, Chandrapur TPS on open Tender basis/Rs.3942550/

- 3000021080/Work Contract for Transportation of Coal from Bhatadi Coal Mines to Padmapur Wagon Loading 02 Station by Pipe Conveyor System for CSTPS, Chandrapur/Rs.18984000/-
- 3000021203/Work of Reconditioning of Puppet Valves with Stellited Machining Flange for Wall Soot Blower & LRSB in U 5,6&7 at CSTPS, Chandrapur/Rs.1124280/-
- 3000021155/Annual Work Contract for Providing Maintenance Services of AFGC System in Unit 6 at CSTPS, Chandrapur/Rs.922446.55
- 3000020738/Annual Work Contract of up-keeping of developed green Patches, Lawn development, Removal 05 of unwanted Vegetation and allied Works at Stage-III, CSTPS/Rs.4271313.35
- 3000021114/Manpower Assistance during COH of Unit-3 Stg-II CSTPS, Chandrapur/Rs.349308/above floated tender published in MAHAGENCO online Portal . For the detailed Tender document, interested bidders should visit SRM Website https://eprocurement.mahagenco.in for (Sr.No.1 to 6).

For any query Contact No.8554991818. **CHIEF ENGINEER (O&M)**

STATEMENT OF UNAUDITED FINANCIAL RESULTS FOR THE **OUARTER ENDED JUNE 30, 2021**



Standalone (₹. in lakhs) Consolidated Particulars Quarter ended Year ended Quarter ended Year ende 30.06.21 31.03.21 30.06.20 31.03.21 30.06.21 31.03.21 30.06.20 31.03.21 Audited Unaudited Audited Unaudited Jnaudited | Audited Unaudited Audited 1 Total income from operations (net) 5416 4719 2132 14906 5488 4835 2152 1519 Profit/(Loss) for the period 2009 164 (before tax exceptional and/or extraordinary items) Profit/(Loss) for the period before tax 2009 164 873 732 775 (after exceptional and/or extraordinary items) Net Profit/(Loss) for the period after tax 466 1271 625 465 (64) 100 after exceptional and/or extraordinary items) Total comprehensive income for the period comprising profit/(loss) for the period (after tax) and other comprehensive income (after tax) 700 700 700 700 700 700 700 700 6 Equity share capital Reserves (excluding revaluation reserves) as show 1019 in the Audited Balance Sheet of the previous year Earnings per share (of Rs.2/- each) for continuing and discontinued operations

Basic Diluted Notes:

> The above is an extract of the detailed format of financial results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the financial results are available on the website of the Bomba Stock Exchange - www.bseindia.com and on the Company's website - www.adorfon.com.

1.3

1.3

0.06

0.06

3.6

3.6

(0.2)

2.1

2.1

- These statements have been prepared in accordance with the Companies (Indian Accounting Standards) Rules, 2015 (Ind-AS) prescribed under Section 133 of the Companies Act, 2013 and other recognised accounting practices and policies to the extent applicable
- (iii) Prior period items have been re-grouped wherever necessary to facilitate comparison. (iv) The consolidated financial results comprise Ador Fontech Limited and its wholly owned subsidiary 3D Future Technologies Private Limited.
- (v) In terms of para 12 of Ind-AS-108, the Company views its business operations in a holistic manner and hence segment reporting is no
- applicable w.r.t. Standalone Financial Statements. However, the nature of business of the Holding and Subsidiary being distinct, aggregation terms of the Consolidated Financial Statements have been reported as part of Segment Reporting. (vi) The outbreak of Covid-19 has brought disruptions to businesses in view of lockdowns and restrictions in activities. The Company is closely
- monitoring the impact of pandemic on all aspects of its business including on its customers, employees, vendors and business partners. Base on the current estimates, the Company expects full recovery of the carrying amount of assets and does not forsee any significant impact on it operations. Nonetheless, given the uncertain nature of the spread of infections including the extent and duration, actual in the future may be fferent from those estimated as at the date of approval of these financial results. (vii) The above results have been reviewed by the Audit Committee and approved by the Board of Directors at their meeting held on July 30, 2021.
- (viii) The Statutory Auditors have carried out Limited Review of the financial statements for the quarter ended June 30, 2021.

For ADOR FONTECH LIMITED July 30, 2021

■ Fullerton

Name of the Borrower / Co-Borrowers

Property Holders as the case may be

CHSL, Sec. 11, Koparkhairane, Navi Mumbai - 400709,

Add. 2: Shop No. 2, Sector 12, Ryyan Apartmen

Koparkhairane, Navi Mumbai - 400709.

Loan A/c No : 606407210356557

FULLERTON INDIA HOME FINANCE COMPANY LIMITED Tullerton
Grihashakti
Corporate Office: Floor 5 & 6, B-Wing, Supreme IT Park, Supreme City, Powai, Mumbai - 400076
Regd. Office: Megh Towers, Floor 3, Old No. 307, New No. 165, Poonamallee High Road,
Maduravoyal, Chennai - 600095.

DEMAND NOTICE UNDER THE PROVISIONS OF THE SECURITIZATION AND RECONSTRUCTION OF FINANCIAL ASSETS AND ENFORCEMEN

OF SECURITY INTEREST ACT, 2002 ("the Act") AND THE SECURITY INTEREST (ENFORCEMENT) RULES, 2002 ("the Rules" The undersigned being the Authorized Officer of Fullerton India Home Finance Company Limited (FIHFC) under the Act and i exercise of the powers conferred under Section 13(12) of the Act read with Rule 3 issued Demand Notice(s) under Section 13(2) of the Act, calling upon the following borrower(s) to repay the amount mentioned in the respective notice(s) within 60 days from the te of receipt of the said notice. The undersigned reasonably believes that bo Notice(s), therefore the service of notice is being effected by affixation and publication as per Rules. The contents of Demand Notice(s) are extracted herein below: Date of Demand

Notice u/s 13(2) & Total

Outstanding

Dated: 28.05.2021

Secured Assets / Mortgage Property

400709. Bounded as: East- 15 Mtrs

Wide Road: West- Plot No. 30: North

Plot No. 28; South- 15 Mtr. Wide Road

Flat No. 705. Area adm. 51.54 Sq.mt

 Preeti Vaidya, S/o. Vijay Vaidya Ratnaprabha V Vaidya Add. 1: B 704, IRIS Bldg No. 9, Suncity, 100 Ft. Rd., Dewanman, Vasai, Palghar - 401202, Add. 2: Flat No. 705, F-Wing, Building No.II "Ritu Gardenia" Village Juchandra, Tal. Vasai, Dist. Palghar - 401208. 	Three Hundred Forty	(Carpet) as per RERA (i.e. 62.72 Sq.Mtr. as per sanctioned plan) Building No. If forming part of housing complex which is presently known as "Ritu Gardenia" Village Juchandra, Tal. Vasai, Dist. Palghar - 401208.
Loan A/c. No.: 606507210223997 1) Meena Vijay Singh Bist 2) Vijay Singh Chhavan Singh Bist Add. 1: Room No. 7, Murli Chawl, Gaondevi Mandir, Bhandup (West), Mumbai - 400078, Add. 2: Flat No. 503, 5 th Floor, D Wing, Panvelkar Montana, Katrap, Gurukul International School, Badlapur (East) - 401503.		Flat No. 503, D Wing on the 5th Floor, admeasuring 660 Sq.Ft. in the builiding known as "Panvelkar Montana" Survey No. 65, Hissa No. 3, Near Gurukul International School, Katrap Village, Badlapur (East), Taluka Ambarnath, Dist. Thane.
Loan A/c. No.: 606507210509781 1) Shailesh Nakar 2) Kalpana Shailesh Nakar Add. 1: Flat No. 3A/102, Ashirwad CHS, New MHADA Colony, Vinoba Bhave Nagar, Kurla (West), Mumbai - 400070, Add. 2: Flat No. 304, 3 rd Floor, Ostwal Oasis CHSL, Near Laxmi Park, Kanakia Road, Mira Road (East) - 401107.	Eighty Six Thousand Eight Hundred Eighty	Flat No. 304, adm. 36.32 Sq.Mtr. Carpet Area on 3 rd Floor of building Ostwal Oasis CHSL, constructed on Old SR No. 286/11, New SR No. 85/11, Situated at Village Navghar, Near Laxmi Park, Kanakia Road, Mira Road (East), Dist. Thane.
Loan A/c. No.: 606307210574715 1) Manoj Kumar Singh (Prop. of Shri Balaji Real Estate) 2) Nitu Manoj Singh 3) Shri Balaji Real Estate Add. 1: Flat No. 603. 6th Floor, Shri Vishal Apartment	Dated: 05.07.2021 Rs. 66,77,472/- (Rupees Sixty Six Lakh Seventy Seven Thousand	Flat No. 603, adm. 396 Sq.Ft. carpet area with stilt Car Parking No. 03 on 6 th Floor in Shri Vishal Apartment CHS, constructed on land bearing Plot No. 29 in Sector 11, stituated at Koparkhairane, Navi Mumbai stituated at Koparkhairane, Navi Mumbai

he borrower(s) are hereby advised to comply with the Demand Notice(s) and to pay the demand amount mentioned therein an hereinabove within 60 days from the date of this publication together with applicable interest, additional interest, bounce charges cost and expenses till the date of realization of payment. The borrower(s) may note that FIHFC is a secured creditor and th loan facility availed by the Borrower(s) is a secured debt against the immovable property / properties being the secured asset(s mortgaged by the borrower(s).

Four Hundred Seventy

Two Only)

NPA Date: 31.01.2021

In the event borrower(s) are failed to discharge their liabilities in full within the stipulated time. FIHFC shall be entitled to exercise a the rights under section 13(4) of the Act to take possession of the secured assets(s) including but not limited to transfer the same by way of sale or by invoking any other remedy available under the Act and the Rules the reunder and realize payment. FIHFC is also empowered to ATTACH AND/OR SEAL the secured assets(s) before enforcing the right to sale or transfer. Subsequent to the Sale f the secured assets(s), FIHFC also has a right to initiate separate legal proceedings to recover the balance dues, in case the value of the mortgaged properties is insufficient to cover the dues payable to the FIHFC. This remedy is in addition and independent of a

the other remedies available to FIHFC under any other law. The attention of the borrower(s) is invited to Section 13(8) of the Act, in respect of time available, to redeem the secured asset and further to Section 13(13) of the Act, whereby the borrower(s) are restrained / prohibited from disposing of or dealing with the secured asset(s) or transferring by way of sale, lease or otherwise (other than in the ordinary course of business) any of the secured asset(s), without prior written consent of FIHFC and non-compliance with the above is an offence punishable under Section 29 or the said Act. The copy of the Demand Notice is available with the undersigned and the borrower(s) may, if they so desire, can collec

the same from the undersigned on any working day during normal office hours. Date: 31.07.2021 Authorized Officer, Fullerton India Home Finance Company Limited

Place : Mumbal

Date : July 30, 2021

LKP FINANCE LIMITED CIN: L65990MH1984PLC032831

Regd Office :- 203, Embassy Centre, Nariman point, Mumbai 400021 EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED 30 JUNE, 2021 (Rs.In lakhs except per share data)

		,	STANDALONE			CONSOLIDATED		
	PARTICULARS	Quarter	Quarter	Quarter	Quarter	Quarter	Quarter	
		Ended	Ended	Ended	Ended	Ended	Ended	
		(Unaudited)	(Audited)	(UnaudIted)	(Unaudited)	(Audited)	(Unaudited)	
		30-Jun-2021	31-Mar-2021	30-Jun-2020	30-Jun-2021	31-Mar-2021	30-Jun-2020	
1	Total Income from operations (net)	5,282.68	2,063.98	3,754.96	5,427.04	2,069.71	3,754.96	
2	Net Profit/(Loss) from ordinary activities after tax	3,214.36	830.31	2,658.24	3,445.21	829.42	2,657.06	
3	Net Profit/(Loss) after Extraordianry items	3,214.36	830.31	2,658.24	3,445.21	829.42	2,657.06	
4	Paid-up Equity Share Capital	1,256.86	1,256.86	1,256.86	1,256.86	1,256.86	1,256.86	
	Face Value of the Shares	10.00	10.00	10.00	10.00	10.00	10.00	
5	Reserves excluding revaluation reserves							
	as per balance sheet							
6	Earning Per Share (EPS) (Face value of Rs.2)							
	-Basic	25.57	6.61	21.15	27.41	6.60	21.14	
	-Diluted	25.57	6.61	21.15	27.41	6.60	21.14	

The above is an extract of the Audited Financial Results (Standalone and Consolidated) of the Company for the First Quarter ender June 30, 2021. The detailed format for the same has been filled with BSE Limited under Regulation 33 of the SEBI (Listing Obligation) and Disclosure Regulrement) Regulations, 2015 and is available on the website of BSE at www.bseindia.com and also on the websit of the Company at www.lkpsec.com. For LKP FINANCE LTD

8d/-M V DOSHI Executive Chairman & Managing Director

Place: New Delhi

Date: July 30, 2021













₹. In Lakhs except per share data

Quarter ended Quarter ended

30-06-2020

3,463,46

310.19

310.19

219.86

219.86

1,500.00

15368.87

(as on 31-03-2020

By Order of the Board

MANISH M PATEL

MANAGING DIRECTOR DIN: 00128179

1.47

1.47

30-06-2021

775.32

1,048.37

891.37

891.37

1,500.00

17048.82

(as on 31-03-2021

5.94

5.94

6.942.25

THE SOUTH INDIA PAPER MILLS LIMITED

CIN: L85110KA1959PLC001352

Regd. Office: Chikkayana Chatra, Nanjangud - 571 302 Karnataka State

STATEMENT OF UNAUDITED FINANCIAL RESULTS

FOR THE QUARTER ENDED 30th JUNE 2021

. The above is an extract of the detailed format of Quarterly Financial Results filed with

the Stock Exchange under Regulation 33 of the SEBI (Listing Obligations and Disclosure

Requirements) Regulations, 2015. The full format of the Financial Results for the Quarter

are available on the website of BSE Limited at www.bseindia.com & Company's website

Respondents: The Registar of Birth & Deaths/ com The Deputy Tahasildar, Nada kacheri, kolala hobli, Koratagere Taluk. PUBLIC NOTIFICATION

The 1st petitioners sister and 2nd petitioner mother in law and 3rd and 4th petitioner mother Thimmakka w/o Late Rangahanumaiah, died on 09-02-1970 at in the house of petitioner at Yelerampura Village, Kolala hobli, Koratagere Taluk. Is there any other legal representatives are here by summoned to appear in this court in person or by a pleader on 18-09-2021 at 11-00 A.M. to answer the same, failing which the petitioner will be disposed off exparte. Given under my hand and the seal

of the court on this 27-07-2021 By order of the court Sd/shirastedar

Chivil Judge (jr. Dn) & J.M.F.C. Court Koratagere B.N.Nagendrappa. Advocate for petitioner Koratagere.

यूनियन बैंक 🕠 Union Bank

UNION BANK OF INDIA N.R. Colony Branch, No. 18, SBN Corner, Subbarama Chetty Road, N.R. Colony, Basavangudi, Bangalore-560 004 Ph: 080-26621164/1134, M: 9731449339

otal income from operations

and / or extraordinary items)

Equity Share Capital

year) under Other Equity

Basic :

www.sipaper.com

Place: Nanjangud Date: 29-07-2021

E-mail: cb3374@unionbankofindia.com

Net profit for the period (before Tax

let profit for the period before Tax.

Exceptional and / or Extraordinary Items

after Exceptional and / or Extraordinary Items)

Net Profit for the period after tax, (after exceptional

otal comprehensive Income for the period

comprising profit for the period (after tax)

and other comprehensive income (after tax)

Reserves (excluding Revaluation Reserve as

Earnings Per Share (of Rs. 10/- each) in Rs

Sd/- Branch Manager

N.R. Colony Branch

shown in the Audited Balance Sheet of previous

The following borrowers have availed Jewel loans and failed to redeem the same within the stipulated time in spite of repeated notices. If they fail to redeem the pledged jewels, the same will be sold in public auction or 05/08/2021 at 10:00 AM in Union Bank of India, N.R. Colony Branch at the above mentioned address. Public Notice is hereby given to the General Public as well as to the Borrowers and applies to legal heirs of the deceased borrower if any. A copy of this notice is sent by Registered Post AD to redeem the gold within the period.

GOLD JEWEL PUBLIC AUCTION NOTICE

SI no	Account No.	Name	Total Jewel Weight in Grams	Balance Outstanding as on 28/07/2021
01	56099 1172655578	Pradeep	39.41Gms	Rs.1,06,543/-

The reserve price shall be the price at Market value of the jewels as on the date of sale and as fixed by the Branch Manager. Successful bidders have to pay the bid amount by Cash or online transfer on the same day before 4.00 PM. Branch Manager reserve the right to cancel / postpone the Auction or any part of the auction without any notice/assigning any reason.

Date: 31.07.2021 Place: Bengaluru

ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೋಂದಾಯಿತ ಕಲೇಶ: 11ನೇ ಮಹಡಿ, ಟವರ್ ವಿ, ಪೆನಿಸುರಾ ಬಿಸಿಸ್ ಪಾರ್ಕ್, ಗಣಪತರಾವ್ ಕದಂ ಮಾರ್ಗ, ಲೋಯರ್ ಪರೇಲ್, ಮೆಂಬೈ -400 013 ಗಾರ್ಸ್ ನಂ.82/1. ನೆಲಮಹಡಿ. ಕೃಷ್ಣ ಟವರ್ಸ್ಸ್, ರಿಜ್ನಂಡ್ ರಸ್ತ್, ಬೆಂಗಳೂರು-560 025

ಸ್ಥಿರಾಸ್ತಿಗಳ ಮಾರ<u>ಾ</u>ಟ ಸೂಚ<u>ನೆ</u> (2002 ರ ಭದ್ರತ್ ಹಿತಾಸಕ್ತಿ (ಜಾರಿ) ನಿಯಮಗಳ ಅಧಿನಿಯಮ 8(6) ರಡಿ) ಸೆಕ್ಕರಿಟೈಜೇಷನ್ ಅಂಡ್ ರಿಕನ್ಸಕ್ಷನ್ ಆಫ್ ಫೈನಾನ್ಡಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ ಮೆಂಟ್ ಆಫ್

ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್ 2002ರಡಿಯಲ್ಲಿ ಓದಲಾದ ಜೊತೆಗೆ ನಿಯಮ 8(6)ರ ಭದ್ರತಾ ಹಿತಾಸಕ್ತ (ಜಾರಿಗೊಳಿಸುವಿ ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್ 2002ರಡಿಯಲ್ಲಿ ಓದಲಾದ ಜೊತೆಗೆ ನಿಯಮ 8(6)ರ ಭದ್ರತಾ ಹಿತಾಸಕ್ತ (ಜಾರಿಗೊಳಿಸುವಿಕೆ) ನಿಯಮಗಳು 2002ರ ನಿಬಂಧನೆಗಳಡಿಯಲ್ಲಿ ಸ್ಥಿಠ್ಯಾಗಳ ಮಾರಾಟಕ್ಕಾಗಿ ಇ-ಹರಾಜು ಮಾರಾಟ ಸೂಚನೆ ಸಾರ್ವಜನಿಕರಿಗೆ ಮತ್ತು ಈ ಕೆಳಗಿನ ಸಾಲಗಾರರು / ಸಹ ಸಾಲಗಾರರಿಗೆ ಇಲ್ಲಿಂದ ಸೂಚನೆ ನೀಡಲಾಗಿದ್ದು, ಈ ಕೆಳಗೆ ವಿವರಿಸಲಾದ ಸ್ಥಿಠಾಸ್ತಿಯನ್ನು ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈಕಾಸ್ಟ್ ಲಿಮಿಟೆಡ್ (ಸುರಕ್ಷಿತ ಸಾಲದಾತ)ಗೆ ಅಡಮಾನ ಮಾಡಲಾಗಿದ್ದು, ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈಕಾಸ್ಟ್ ಲಿಮಿಟೆಡ್ (ಸುರಕ್ಷಿತ ಸಾಲದಾತ)ಗೆ ಅಡಮಾನ ಮಾಡಲಾಗಿದ್ದು, ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈಕಾಸ್ಟ್ ಲಿಮಿಟೆಡ್ (ಸುರಕ್ಷಿತ ಸಾಲದಾತ)ಗೆ ಅಡಮಾನ ಪ್ರಥಾಯವರು ಇದನ್ನು ಭೌತಿಕವಾಗಿ ಸ್ಥಾರೀನಕ್ಕೆ ಪಡೆದುಕೊಂಡಿದ್ದು, ದಿನಾಂಕ. 20/08/2021 ರಂದು ಎಲ್ಲಿದೆಯೋ ಹಾಗೆ ಮತ್ತು ಎಲ್ಲ ಪನಿದೆಯೋ ಹಾಗೆ ಅಧಾರದಲ್ಲಿ ಬಾಕಿ ಬರವೇಕಾಗಿರುವ ಒಟ್ಟು ಮೊತ್ತ ಮೂಡಲಾಕಿಗಾಗಿ ಈ ಕೆಳಗೆ ಸೂಚಿಸಲಾದ ಸಾಲಾಕರಾದ / ಸಹ ಸಾಲಾಕಾರರಾದ / ಪರಿಂದ ಮಾರಾಟ ಮಾಡಲಾಗುವುದು, ಮೀಸಲು ಬೆಲೆ ಮತ್ತು ಮುಂಗಡ ಹಣದ ಕೇವಣೆಯನ್ನು ಈ ಕೆಳಗೆ ನೀಡಲಾಗಿದೆ. ಅಂದರೆ ಈ ಮಾರಾಟವು ಸುರಕ್ಷಿತ ಸಾಲದ ವಸ್ತುಲಾತಿಗಾಗಿ ಮಾಡಲಾಗುತ್ತಿದ್ದು ಮತ್ತು ಹಾಗೂ ವೆಚ್ಚಗಳು, ಬಡ್ಡಿ ಇತ್ಯಾದಿ ದಾಕಿ ಇದ್ದುತ್ತದೆ. ಸೂಚನೆಯನ್ನು ಇಲ್ಲಿಂದ ನೀಡಲಾಗಿದ್ದು ಮಾರಾಟ ಮಾಡಲಾಗುವುದು, ಇಂತರಾಜು ಮೂಲಕ ಮಧ್ಯಾಷ್ಟೆ 2:00 ಗಂಟೆಗೆ ಈಗಾಗಲೇ ಹೇಳಲಾದ ದಿನಾಂಕ: ಬಾರಾಟ ಮೂಲಕ ಮಧ್ಯಾಷ್ಟೆ 2:00 ಗಂಟೆಗೆ ಈಗಾಗಲೇ ಹೇಳಲಾದ ದಿನಾಂಕ: 20.08.2021ರಂದು ಜಾಟಾ ಕ್ಯಾಪಿಟಲ್ ಹೌನಿಂಗ್ ಫೈಕಾನ್ಸ್ ಲಿಮಿಟೆಡ್, ನಂ.8221, ನಲಮಹಡಿ, ಕೃಷ್ಣು ಟವರ್, ರಿವಂಡ್ ರಸ್ತೆ, ರೇವಿಯಾದಿ ಮೊಸಗಳು ಮೊರಗೆ ಅರ್ಣಗುವುದು, ಆಸ್ತಿಯ ಮಾರಾಟವ ಮಂಡಿದೆ ನಿರ್ವರ್ಯ ಅರ್ಣಿತ ಆಧಿಕ್ಕಾರ ಆಧಿಕಾರಿ, ಚಾಟಾ ಕ್ಯಾಪಿಟಲ್ ಹೌನಿಂಗ್ ಫೈಕಾನ್ಸ್ ಲಿಮಿಟೆಡ್ ನಂ.822, ನೆಲವರಾಗುವುದು, ಆಸ್ತಿಯ ಮಾರಾಟವ ಮುದ್ದಿಯೋ ಹಾಗೆ ಸ್ಥಿತಿಯಲ್ಲಿ ಮಾರಾಟ ಮಾಡಲಾಗುವುದು ಮತ್ತು ಆಸ್ಟಿಗೆ ಲಗತ್ತಿಸಲಾದ ಹೊಣೆಗಾರಿಕೆಗಳು ಮತ್ತು ಪಕ್ಷಿಸಿದ ನಾಗುತ್ತಿಸಲಾದ ಮೊಡಗಾಗಿಕೆಗಳು ಮತ್ತು ಪಕ್ಷಿಸಿದ ನಿರ್ವತಿಗಳು ಸಂತೆ ನಿರ್ವತಿಗಳು ಸಂತೆ ನಿರ್ವತಿಸಲಾದ ಮಾರಾಟ ಪ್ರವಿಸಿಗಳ ಬಗುತ್ತಿಸಲಾದ ಹೊಣಗಾರಕೆಗಳು ಮತ್ತು ಪಕ್ಷಿಸಿದ ನಿರ್ವತಿಗೆ ಬಗ್ಗತ್ತಿಸಲಾದ ಹೊಣೆಗಾರಿಕೆಗಳು ಮತ್ತು ಪಕ್ಷಿಸಿದ ನಿರ್ವತಿಗೆ ನೀಡಿಸಲಿಸಲಾದ ಮೊಸಗೆ ಬಗುತೆ ನಿರ್ವತಿಸಲಾದ ಹೊಣಗಾರಿಕೆಗಳು ಮತ್ತು ಪಕ್ಷಿಸಿದ ಮಾಡಲಾದ ಪ್ರವಿಸು ಸಂತೆ ನಿರ್ವತಿಸುತ್ತದು ಬಗುತ್ತಿಸಲಾದ ಹೊಣೆಗಾರಿಕೆಗಳು ಮತ್ತು ಪಕ್ಷಿಸಲಾದ ಮಾಡಲಾಗುವುದು ಮತ್ತಿಸಿಗಳು ಸಂಪರಿಸಿಗಳು ಮಾರಾಟ ಪ್ರವಿಸಿಗಳು ಮತ್ತಿಸಿಗಳು ಮಾಡಲಾಗುತ್ತದು ಪರಿಸಿಗಳು ಮಾರಿಸುವ ಮಾಡಲಾಗುವುದು ಮತ್ತಿಸಿಗೆ ಲಗತ್ತಿಸಲಾದ ಹೊಣಗಾರಿಕೆಗಳು ಮಾಡಿಕು ಸಂತಿ ನಿರ್ವತಿಸಿದರೆಗೆ ಸ್ಥೀತರಿಸಲಾಗುವುದು ಪ್ರಕ್ತಿಸಿಗೆ ಬಗ್ಗೆ ಪರಿಸಿಗಳು ಸಾರಾಟಿಸಿಗಳು ಮಾಡಿಸಿಗಳು ಮಾಡಿಸಿದರೆ ನಿರುಗಳು ಸಾರ ಸ್ಥಿತಿಯಲ್ಲಿ ಮಾರಾಟ ಮಾಡಲಾಗುವುದು ಮತು ಆಸಿಗೆ

	ಕ್ರ ಸಂ.	ಲೋನ್ ಖಾತೆ ನಂ. & ಶಾಖೆ	ಉತ್ತರಾಧಿಕಾರಿ(ಯವರ)/ ಕಾನೂನುಬದ್ಧ ಪ್ರತಿನಿಧಿ(ಗಳ) ಹೆಸರು	ತಗಾದ ನೋಟಸಿನ ಪ್ರಕಾರದ ಮೊತ್ತ	ಮೀಸಲು ಬೆಲೆ (ರೂ.)	ಹಣದ ತೇವಣಿ (ರೂ.)				
	1		ಶ್ರೀ ಉಮಾಶಂಕರ್ ಹೆಚ್ ಎಸ್ (ಸಾಲಗಾರರು) ಶ್ರೀಮತಿ ರೂಪಾ ಎನ್, (ಸಹ-ಸಾಲಗಾರರು)	20.9.2019ರವರೆಗೂ	5555 75	Cataloga Caracas				
	<u>ಸುರಕ್ಷಿತ ಆಸ್ತಿಯ ವಿವರಗಳು</u> : ಆಸ್ತಿಯ ನಿವೇಶನ ನಂ.118,ಸರ್ವೇ ನಂ.18 ರಿಂದ ರೂಪುಗೊಂಡಿದೆ,ಚಿಕ್ಕಬೆಟ್ಟಹಳ್ಳಿ ಗ್ರಾಮ, ಯಲಹಂಕ									
ı	ಹೆ	೫ಬಳಿ,ಬೆಂಗಳೂ	ಾರು ಉತ್ತರ ತಾಲ್ಲೂಕು, ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಂ	ಯಲ್ಲಿ ಬರುತ್ತದೆ, ವಾಡ್	೯ ನಂ .3, ಬೆಂಗ	ಳೂರು. ಚಕ್ಕುಬಂದಿ:				
ı		ಪೂರ್ವಕ್ಕೆ 20 ಅಡಿ ರಸ್ತೆ ಪಶ್ಚಿಮಕ್ಕೆ ನಿವೇಶನ ನಂ .125, ಉತ್ತರಕ್ಕೆನಿವೇಶನ ನಂ .119, ದಕ್ಷಿಣಕ್ಕೆ : ನಿವೇಶನ ನಂ .117. ವಿಸ್ತೀರ್ಣ								
	ಪೂ	ಪೂರ್ವದಿಂದ ಪಶ್ಚಿಮಕ್ಕೆ 30 ಅಡಿ ಮತ್ತು ಉತ್ತರದಿಂದ ದಕ್ಷೀಕ್ಕೆ 20 ಅಡಿ, ಒಟ್ಟು 600 ಚದರ ಅಡಿ.								

10214217 ಸಂಪತ್ ಕುಮಾರ್ ಭಟ್ (ಸಾಲಗಾರರು) & ರೂ.1,23,16,000/-

ಮಾರಾಟಕ್ಕಿಟ್ಟರುವ ಸೃತ್ತಿನ ವಿವರಣೆಗಳು ಶೆಡ್ಕೂಲ್ ನಲ್ಲಿ ಕೋರಿಸಲಾಗಿದೆ. ಒಂದು ವೇಳೆ ಮೇಲ್ಪಾಣಿಸಿದ ಬಡಿ ಮತ್ತು ವೆಚ್ಚಗಳನ್ನು (ಮಾರಾಟದ ವೆಚ್ಚವೂ ಸೇರಿ) 'ಅಧಿಕೃತ ಅಧಿಕಾರಿಗಳಿಗೆ ' ಸಂದಾಯ ಮಾಡಿದ್ದಲ್ಲಿ ಅಥ ಭದ್ರತಾ ಸಾಲ, ಬಡ್ಡಿ ಮತ್ತು ವೆಚ್ಚಗಳನ್ನು ಪಾವತಿಸಲಾಗಿದೆ ಎಂಬ ಪುರಾವೆಯನ್ನು ಅವರಿಗೆ ಸಮಾಧಾನ ಆಗುವ ರೀತಿಯ . ಒದಗಿಸಿದ ಪ್ರಕರಣದಲ್ಲಿ ಮಾರಾಟವನ್ನು ನಿಲ್ಲಿಸಲಾಗುವುದು. ಸಾಮಾನ್ಯವಾಗಿ ಮಾರಾಟದಲ್ಲಿ ಸಾರ್ವಜನಿಕರನ್ನು ಅವರುಗ ಟಿಂಡರುಗಳನ್ನು ಮಿದ್ದಾಗಿ ಸಲ್ಲಿಸಲು ಆಹ್ವಾನಿಸಲಾಗುತ್ತದೆ. ಈ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಯಾಗಲಿ ಅಥವಾ ಇನ್ನಾಪುದೇ ವ್ಯಕ್ತಿಯಾಗಲೀ ತನ್ನ ಕರ್ತವೃವನ್ನು ನಿರ್ವಹಿಸುವಂತಿಲ್ಲ. ಆದಾಗ್ಕೂ, ನೇರವಾಗಿ ಅಥವ ಪರೋಕ್ಷವಾಗಲೀ ಮಾರಾಟವಾಗುವ ಸ್ವತ್ತಿನ ಬಗ್ಗೆ ಸ್ವಾಧೀನಪಡಿಸಿಕೊಳ್ಳಲು ಅಥವಾ ಯಾವುದೇ ಆಸಕ್ತಿ ತೋರಲ ಬಿಡ್ಗಳನ್ನು ಸಲ್ಲಿಸಬಹುದು. ಮಾರಾಟವನ್ನು ನಿಲ್ಲಿಸುವ ಬಧ್ಯತೆಗೊಳಪಡುತ್ತದೆ. ಮಾರಾಟವು 2002 ರ ಭದ್ರತಾ ಹಿತಾಸ (ಜಾರಿ) ನಿಯಮಗಳಲ್ಲಿ ನಿಗದಿಪಡಿಸಿರುವ ನಿಬಂಧನೆಗೊಳಪಟ್ಟಿರುತ್ತದೆ ಮತ್ತು ಆ ಮುಂದಿನ ನಿಬಂಧನೆಗಳು ಈ ಕೆಳಗಿನಂತಿ ಇ-ಹರಾಜು ಪ್ರಕ್ರಿಯೆಯು ಪೋರ್ಟಲ್ https://DisposalHub.com ಮೂಲಕ ದಿನಾಂಕ 20/08/2021 ರಂದ

ಮಧ್ಯಾಹ್ನ 2.00 ಗಂಟೆಯಿಂದ 3.00 ಗಂಟೆ ನಡುವೆ ನಡೆಯುತ್ತದೆ ತಲಾ 10 ನಿಮಿಷಗಳ ಅನಿಯಮಿತ ವಿಸ್ತರಣೆಯೊಂದಿಗೆ 1. ಕೆಲಕಾಣಿಸಿದ ಶೆಡೂಲ್ನಲಿ ವಿವರಿಸಲಾದ ವಿವರಣೆಗಳ ಹೇಳಿಕೆಗಳು ಈ ಕೆಳಸಹಿದ್ದಾರರ ಗಮನಕೆ ಬಂದರು :ಶ್ಯುತ್ತಮವಾದ ಮಾಹಿತಿಗಳಾಗಿವೆ, ಆದರೆ ಈ ಕೆಳಸಹಿದಾರರು ಈ ಘೋಷಣೆಯಲ್ಲಿ ನೀಡಲಾಗಿರುವ ಯಾವುದೆ ತಮಗಳಿಗೆ/ತಮ ಹೇಳಿಕೆಗಳಿಗೆ ಅಥವಾ ಬಿಟ್ಟುಹೋದವುಗಳಿಗೆ ಉತ್ತರಿಸಬೇಕಾಗಿರುವುದಿಲ್ಲ. ಒಂದು ವೇಳೆ ಬಿಡ ಮೊತ್ತಕ್ಕೆ ಅಥವಾ ಬಿಡ್ಡುದಾರರಿಗೆ ಸಂಬಂಧಿಸಿದಂತೆ ಉಂಟಾಗುವ ವಿವಾದಗಳಿದ್ದ ಪ್ರಕರಣದಲ್ಲಿ, ಈ ಲಾಟನು ಮತ್ತೊಮ್ಮೆ ಹರಾಜಿಗೆ ಇಡೆವೇಕಾಗುತ್ತದೆ. 2. ಮೀಸಲು ಬೆಲಿಗಿಂತ ಕಡಿಮೆಯಾಗಿ ಸ್ವತ್ತನ್ನು ಮಾರಾಟ ಮಾಡುವಂತಿಲ್ಲ 3. ಬೆಡ್ ಏರಿಕೆ ಮೊತ್ತವು ರೂ. 10,000/– ಇರುತ್ತವೆ. 4. ಸ್ವತ್ತಿನ ಖರೀದಿಗೆ ಸಲ್ಲಿಸಲಾಗುವ ಎಲ್ಲಾ ಬಿಡ್ಡುಗಳೂ ಪ್ರಾರಂಭಿಕ ಮೊತ್ತವನ್ನು ಮೇಲೆ ತಿಳಿಸಲಾದಂತೆ 'ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಡ್ ಲಿಮಿಟೆಡ್ ' ಇವರ ಹೆಸಲಿವಳ ಇದ್ದು ಬೆಂಗಳೂರು ಶಾಖೆ : ನಂ.82/1, ನೆಲಮಹಡಿ, ಕೃಷ್ಣಾ ಟವರ್ನ್ಸ್ ರಿಜ್ನಂಡ್ ರಸ್ತೆ , ಬೆಂಗಳೂರು–560 02: ಪಾವತಿಸಲ್ಪಡುವಂತೆ ಪಡೆದಿರುವ ಡಿಮಾಂಡ್ ಡ್ರಾಫ್ಟ್ ಮೂಲಕ ಲಗತ್ತಿಸಿರಕಕ್ಕೆದ್ದು ಮತ್ತು ಮೇಲಿನ ದಿನಾಂಕದೊಳಗ ಕಲುಪುವಂಕೆ ಸಲ್ಲಿಸತಕ್ಕದ್ದು. ಯಶಸ್ವೀಯಾಗದ ಬಿಡ್ಡುದಾರರಿಗೆ ಡಿಮಾಂಡ್ ಡ್ರಾಫ್ಟ್ಗ್ಗಳನು ತಲುಪುವಂತೆ ಸಲ್ಲಿಸತಕ್ಕದ್ದು. ಹಿಂದಿರುಗಿಸಲಾಗುವುದು. 5. ಅತ್ಯಧಿಕ ಮೊತ್ತದ ಐದ್ಯುದಾರರನ್ನು ಯಾವುದೇ ಲಾಟ್ ನ ಖರೀದಿದಾರರೆಂದ ಘೋಷಿಸಲಾಗುವುದು ಆದರೆ ಆವರು ಯಾವಾಗಲೂ ಕಾನೂನಿನ ಪ್ರಕಾರ ಬಿಡ್ ಪಡೆಯಲು ಅರ್ಹ ಇರುವಂಥವರಾಗಿರಬೇಕು ಹಾಗೂ ಅವರಿಂದ ಸಲಿಸಲಾದ ಬಿಡ್ ಮೊತವು ಮೀಸಲು ಬೆಲೆಗಿಂತ ಕಡಿಮೆ ಇರದಿದಲಿ ಮಾತ ಸಲ್ಲಿಸಲಾದ ಮನವಿ ದರವು ಸ್ಪಷ್ಟವಾಗಿ ಅಸಮರ್ಪಕ ಎಂದು ಗೊತ್ತಾದಲ್ಲಿ ಅತಿ ಹೆಚ್ಚು ಬಿಡ್ಡನ್ನು ಒಪ್ಪುವ ನಿರಾಕರಣೆಯು ಕೇವ 'ಅಧಿಕೃತ ಅಧಿಕಾರಿಯ ' ವಿವೇಚನೆಗೆ ಪಟ್ಟಿರುತ್ತದೆ. ಹಾಗೆ ಮಾಡದಿರುವುದಕ್ಕೆ ಸಲಜೆ ನೀಡುಹುದು. 6. ದಾಖಲಿಸುವ ಕಾರಣಗಳಿಗಾಗಿ, ಮಾರಾಟವನ್ನು ಮುಂದೂಡುವುದು/ ಮುಂದುವರಿಸಲಾಗದಿರುವುದು 'ಅಧಿಕೃತ ಅಧಿಕಾರಿ' ಯ ವಿವೇಜನೆಗೆ ಸೇರಿರುತ್ತದೆ. 7. ಆಸ್ತಿಯ ಪರಿವೀಕ್ಷಣೆಯ ದಿನಾಂಕ 13.08.2021 ಬೆಳಿಗ್ಗೆ 11 ಗಂಟೆಯಿಂದ ಸಂಜೆ : ಗಂಟೆಯವರೆಗೆ: 8. ಯಶಸ್ವಿ ಬಿಡ್ಕಾರನಾಗಿ ಘೋಷಿಸಲ್ಪಟ್ಟ ವ್ಯಕ್ತಿಯು, ಅಂತಹ ಘೋಷಣೆಯಾದ ಕೂಡಲೇ, ಇಎಮ್& ಮೊತ್ತವನ್ನು 24 ಗಂಟೆಗಳ ಒಳಗೆ 'ಅಧಿಕೃತ ಅಧಿಕಾರಿ'ಗೆ ಒಳಗೊಂಡಿರುವ ಖರೀದಿ ಹಣ / ಬಿಡ್ನ ಇಪ್ಪತ್ತ್ರೆದ ಶೇಕಡಾವನ್ನು ಜಮಾ ಮಾಡಬೇಕು ಮತ್ತು ಅಂತಹ ಠೇವಣಿಯ ಪೂರ್ವನಿಯೋಜಿತವಾಗಿ, ಆಸ್ತಿ ಖಾಸಗಿ ಒಪ್ಪಂದೇ ಮೂಲಕ ಜೊಸ ಹರಾಜು / ಮಾರಾಟಕ್ಕೆ ಕೊಡಲೇ ಇಡಬೇಕು. 9. ಒಂದು ವೇಳೆ ಮೇಲಿನ ಪ್ರಾರಂಭಕ ರೇವಣಿಯಾ ಮಾಡಲಾಗಿ, ಉಳಿದ ಹಣವನ್ನು ಖರೀದಿದಾರರಿಂದ 'ಆಧಿಕೃತ ಅಧಿಕಾರಿ 'ಗೆ ಸ್ವಕ್ತಿನ ಮಾರಾಟ ಖಚಿತಗೊಂ ದಿನಾಂಕದಿಂದ 15 ದಿವಸದೊಳಗೆ ಪಾವತಿಯಾಗತಕ್ಕದ್ದು, ಈ ದಿನಗಳನ್ನು ಹೊರತುಪಡಿಸಿ ಅಥವಾ 15ನೇ ದಿನವು ಭಾನುವಾರ ಅಥವಾ ಇನ್ನಿತರ ರಜೆ ಎಂದಾದಲ್ಲಿ, ಆಗ 15ನೇ ದಿನವಾದ ನಂತರದ ಮೊದಲನೇ ದಿನದೊಳಗೆ . ಪಾವತಿಸತಕ್ಷದ್ದು, ಮೇಲೆ ಕಾಣಿಸಲಾದ ನಿರ್ಧಿಷ್ಟ ಅವಧಿಯೊಳಗೆ ಪಾವತಿಸಲು ವಿಫಲರಾದಲ್ಲಿ, ಸ್ವತ್ತುಗಳನ್ನು ಮರು ಮಾರಾಟ ಮಾಡಲಾಗುವುದು ಆದರೆ ಹೊಸ ಮಾರಾಟ ಘೋಷಣೆಯನ್ನು ನೀಡಿದ ನಂತರ. 10. ಟಾಟಾ ಕ್ಯಾಹಿಟೀ ಹೌಸಿಂಗ್ ಪೈನಾನ್ ಲಿಮಿಟೆಡ್ ಅವರಿಗೆ ಪಾವತಿಲಾದ ಠೇವಣಿ ಮೊತವನ್ನು ಮುಟುಗೋಲು ಹಾಕಿಕೊಳಲಾಗುವುದ ಮತ್ತು ಸ್ವತ್ತಿನ ಮೇಲೆ ವಿಫಲರಾದ ಖರೀದಿದಾರರಿಗೆ ಇರುವ ಎಲ್ಲಾ ಹಕ್ಕುಗಳನ್ನು ಮೊತ್ತದ ಯಾವುದೇ ಭಾಗವನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅವುಗಳನ್ನು ತರುವಾಯದಲ್ಲಿ ಮಾರಾಟ್ ಮಾಡಬಹುದಾಗಿದೆ. II ಯಾವುದೇ ಅಡಚಣೆಗಳ ವಿವರಗಳು ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಇವರಿಗೆ ಬದ್ಧತೆಯುಳ ಸ್ವತ್ತೆಂದು ಗೊತ್ತಾಗಿರುವಂತೆ : ಯಾವುದೂ ಇಲ್ಲ. ಹಕ್ಕುಗಳ² ಏನಾದರೂ ಇದ್ದಲ್ಲಿ, ಮುಂದುವರಿಸಲಾಗಿರುವಂತೆ ಮತ್ತು ಇನ್ಯಾವುದೇ ಗೊತ್ತಿರುವ ವಿವರಗಳು ಅದರ ಸ್ವರೂಪ ಮತ್ತು ಮೌಲ್ಯಗಳ ಹೊಂದಿದ್ದಲ್ಲಿ: ಯಾವುದೂ ಇಲ್ಲ. ಮೇಲಾಣಿಸಿದ ಹೊರತು ಯಾವುದೂ ಇಲ್ಲ. 12. ಹೆಚ್ಚಿನ ವಿವರಗಳಿಗೆ, ಸಹಾಯಕ್ಕೆ ವಿಧಾನಗಳಿಗೆ ಮತ್ತು ಇ–ಹರಾಜಿನ ಬಗ್ಗೆ ಆನ್**ಲೈನ್ ತರಬೇತಿಗೆ ಪ್ರಸ್ತಾವಿತ ಬಿಡ್ಡು**ದಾರರು ಸೆಲ್ಸ್ & ಮಾರ್ಕೇಟಿಂಗ್ ಇ ಹರಾಜಿನ ಸರ್ವೀಸ್ ಪ್ರೊವೈಡರ್ ಮೆ။ ಇ–ಪ್ರತಿಕ್ಕೊರ್ಯಾರೆ ಟೆಕ್ನಾಲಜೀಸ್ ಲಿಮಿಟೆಡ್ (ಹರಾಜುದಾರ), ಎಳಾಸ ನಂ–704, ವಾಲ್ ಸ್ಟೀಟ್–2, ಎದುರು. ಓರಿಯಂಟ್ ಕ್ಲಬ್, ಓಡಿ. ಗುಜರಾತ್ ಕಾಲೇಜು, ಎಲ್ಲಿಸ್ ಸೇತುವೆ ಅಹಮದಾಬಾದ್ - 380006 ಗುಜರಾತ್ (ಭಾರತ) ಮೊ: 9265562821 & ದೂರವಾಣಿ: 079 6120 594/598/559/587/554 ಇಮೇಲ್ ID: Gujarat@auctiontiger.net ಅಥವಾ ಅರ್ಜಿತ್ ಭಟ್, ಇಮೇಲ್ ಐಡಿ Arijit.bhatt@tatacapital.com ಅಧಿಕೃತ ಅಧಿಕಾರಿ, ಮೊ: 9029073280 ದಯವಿಟ್ಟು ನಿಮ್ಮ ಪ್ರತ್ಯೆಯನ್ನು ವಾಟ **ಅಪ್ಲಿಕೇಶನ್ ಸಂಖ್ಯೆ – 9029073280 ಗೆ ಕಳುಹಿಸಿ. 13.** 1% ಟಿಡಿಎಸ್ ನ ಅನ್ವಯವಾಗುತ್ತದೆ ಮತ್ತು ಅತಿ ಹೆಚ್ಚು ಬಿಡ ಮಾಡಿದವರು ಅತಿ ಹೆಚ್ಚು ಘೋಷಿಸಿದ ಬಿಡ್ ಮೊತದ ಮೇಲೆ ಪಾವತಿಸಬಹುದು. ಪಾವತಿಯನ್ನು ಮಾಲೀಕರು ಸಾಲಗಾರರ (ಗಳ) ಪ್ಯಾನ್ ನಲ್ಲಿ ಅತ್ಯಧಿಕ ಬಿಡ್ದಾರರಿಂದ ಠೇವಣಿ ಮಾಡಬೇಕಾಗುತ್ತದೆ ಮತ್ತು ಚಲನ್ ನಕೆಲನ್ನು ನ ಕಂಪನಿಗೆ ಸಲ್ಲಿಸಬೇಕು 14.. ಮಾರಾಟದ ವಿವರವಾದ ನಿಯಮಗಳು ಮತ್ತು ಷರತ್ನುಗಳಿಗೆ, ದಯವಿಟ್ಟು ವೆಬ್ಸೈಟ್ನ್: ಒದಗಿಸಿದ ಲಿಂಕ್ https://bit.ly/3rldSkR ಅನ್ನು ಉಲ್ಲೇಖಿಸಿ. ದಯವಿಟ್ಟು ಗಮನಿಸಿ – ಈ ಆಸ್ತಿಯ ಮಾರಾಟ

ಟಿಸಿಎಚ್ಫ್ ಪಲ್ ತೊಡಗಿಸಿಕೊಂಡಿಲ್ಲ. ಆಸಕ್ತರು ಈ ವಿಷಯದಲ್ಲಿ ಎಲ್ಲಾ ಪ್ರಶ್ನೆಗಳು ಮತ್ತು ವಿಚಾರಣೆಗಾಗಿ ಸಹಿ ಮಾಡದ ಅಥವಾ ಅಧಿಕೃತ ಅಧಿಕಾರಿಯನ್ನು ಮಾತ್ರ ಸಂಪರ್ಕಿಸಬೇಕು. ಸ್ಥಳ : ಬೆಂಗಳೂರು. ದಿನಾಂಕ : 31–07–2021 ಸಹಿ/- (ಅಧಿಕೃತ ಅಧಿಕಾರಿ) ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಹರಾಜಿನಲ್ಲಿ ಪ್ರಸ್ತಾಪಿಸಲಾದ ಹರಾಜು ಪಾಲುದಾರನನ್ನು ಹೊರತುಪಡಿಸಿ ಯಾವುದೇ ಬ್ರೋಕರ್ / ಏಜೆಂಟರನ

ಇಬ್ಬರು ಡ್ರಗ್ ಪೆಡ್ಡರ್ಗಳ ಬಂಧನ

ಬೆಂಗಳೂರು: ಮಾದಕ ವಸುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಮಾಕ್ಷಿಪಾಳ್ಯ ನಿವಾಸಿ ಬಿ.ಆರ್. ಕೌಶಿಕ್ (25) ಹಾಗೂ ಚಿಕ್ಕಲಸಂದ್ರದ ಎಸ್.ರಂಗನಾಥ್ (21) ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 12.75 ಲಕ್ಷ ರು. ಮೌಲ್ಯದ 280 ಗ್ರಾಂ ಗಾಂಜಾ, 230 ಎಕಾಟಸಿ ಟ್ಯಾಬ್ಲೆಟ್, 140 ಗ್ರಾಂ ಹ್ಯಾಶ್ ಆಯಿಲ್ ಮತ್ತು 450 ಗ್ರಾಂ ಎಲ್ ಎಸ್ಡಿ ಪೇಪರ್, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದಿದೆ

ಮೂಲ ದಾಖಲೆ ಒರಿಜಿನಲ್ ಪಕ್ಕುಪತ್ರ ಕಳೆದುಕೊಂಡಿರುತೇನೆ. ದಿನಾಂಕ 20.01.2019ರಂದು ಇಲವಾಲ ಬಸ್ ುಲ್ದಾಣದಲ್ಲಿ. ಈ ದಾಖಲೆ ಸಿಕ್ಕಿದಲ್ಲಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಕೃಷ್ಣಾಯ S/0 ಲೇಟ್ ಕುಲ್ಲಯ್ಯ

#00 ಹನುಮಂತಪುರ ಗ್ರಾಮ ದಡದಕಲ್ಲಹಳ್ಳಿ ಪೋಸ್ಟ್ ಇಲವಾಲ ಹೋಬಳಿ ಮೈಸೂರು ತಾಲೂಕು ಮೈಸೂರ್ ಡಿಸ್ಟಿಕ್ಟ್ 571130 ಮೊ: 6364138256 ಸಂಪರ್ಕಿಸಿ

बैंक ऑफ़ बड़ीदा Bank of Baroda

್ರ ವಿಜಯ ಟವರ್ಸ್ ಟ್ರಿನಿಟಿ ವೃತ್ತ, ಬೆಂಗಳೂರು ದಕ್ಷಿಣ

ಬೆಂಗಳೂರು ನಗರ ಕೇಂದ್ರಗಳಲ್ಲಿ ವ್ಯಾವಹಾರಿಕ ಪ್ರತಿನಿಧಿ (ಬ್ಯುಸಿನೆಸ್ ಕರೆಸ್ಟಾಂಡೆಂಟ್) ಮೇಲ್ವಿಚಾರಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಷ್ಕಾಂಕ್ ಆಫ್ ಬರೋಡ, ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದ್ದು, ಕರ್ನಾಟಕ ರಾಜ್ಯದ ಬೆಂಗಳೂರು ನಗರ ಕೇಂದ್ರಗಳಲ್ಲಿ ವ್ಯಾಮಾರಿಕ ಪ್ರತಿನಿಧಿ (ಬ್ಯುಸಿನೆಸ್ ಕರೆಸ್ನಾಂಡೆಂಟ್)ಮೇಲ್ವಿಚಾರಕ ರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ

ಕ್ರ ಸಂ	ಕೇಂದ್ರದ ಹೆಸರು	ಪ್ರಾದೇಶಿಕ ಕಚೇರಿ ಹೆಸರು	ಜಿಲ್ಲೆ ವ್ಯಾಪ್ತಿ	ರಾಜ್ಯ	ಖಾಲಿ ಹುದ್ದೆ ಸಂಖ್ಯೆ
1	ಬೆಂಗಳೂರು	ಬೆಂಗಳೂರು ದಕ್ಷಿಣ	ಬೆಂಗಳೂರು ನಗರ (ಬೆಂಗಳೂರು ದಕ್ಷಿಣ ಪ್ರದೇಶದ ವ್ಯಾಪ್ತಿಯ ಎಲ್ಲಾ ಶಾಖೆಗಳು)	ಕರ್ನಾಟಕ	ಒಂದು
ಅಕ		ತ್ತ ಬ್ಯಾಂಕ್ ಉದ್ಯೋಗಿಗಳಿ ಎವುದೇ ಪಿಎಸ್ಯು ಬ್ಯಾಂ	ಗೆ ಏಕ್ ನಲ್ಲಿ ಮುಖ್ಯ ವ್ಯವಸ್ಥಾಪಕ ದರ್ಜಿಯ	.ಲಿದ್ದ ನಿವೃತ ಅ	ಧಿಕಾರಿಗಳು

(ಸ್ವಯಂ ನಿವೃತ್ತಿ ಪಡೆದವರು ಸೇರಿದಂತೆ) ್ವಾಂಕ್ ಆಫ್ ಬರೋಡದ ಜೆಎಐಐಬಿ ಸಮನಾಗಿ ತೇರ್ಗಡೆ ಹೊಂದಿ ಉತ್ತಮ ಕಾರ್ಡಕ್ಷಮತೆ ಹೊಂದಿದ್ದ ನಿವೃತ್ತ ಕ್ಷರ್ಕ್ ಗಳು. ಕನಿಷ್ಠ 3 ವರ್ಷ ಗ್ರಾಮೀಣ ಬ್ಯಾಂಕಿಂಗ್ ನಲ್ಲಿ ಅನುಭವ ಹೊಂದಿರುವ ಎಲ್ಲಾ ಬ್ಯಾಂಕ್ ನ ನಿವೃತ್ತ

ಉದ್ಯೋಗಿಗಳು ಬಿಸಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲಾ ಗರಿಷ್ಟ ವಯೋಮಿತಿ 65 ವರ್ಷಗಳು

ಮನೆ ಹುದ್ದಿಹಾರಂತ , ಅಂದು ನಿರ್ವಹ್ಯ ಸ್ಥಾರ್ ಕ್ಷಾರ್ ಹೆಚ್ಚರ್ಥಿಗಳಿಗೆ ಕನಿಷ್ಠ ಪದವಿ ವಿದ್ಯಾರ್ಹತೆಯೊಂದಿಗೆ ಕಂಪ್ಯೂಟರ್ ಜ್ಞಾನ (ಎಂಎಸ್ ಆಫೀಸ್, ಇ–ಮೇಲ್ ಇಂಟರ್ನೆನೆಟ್ ಇತ್ತಾರಿ), ಆದಾಗ್ಯೂ ಎಂಎಸ್ಸ್ (ಐಟಿ)/ಬಿಇ (ಐಟಿ)/ಎಂಸಿಎ/ಎಂಬಿಎ ವಿದ್ಯಾರ್ಹತೆ ಇದ್ದವರಿಗೆ ಆದ್ಯತೆ ನೀಡಲಾಗುವುದು. ನೇಮಕಾತಿ ಸಂದರ್ಭದಲ್ಲಿ ವಯೋಮಿತಿ 21–45ರ ಮಧ್ಯದಲ್ಲಿರಬೇಕು ಬಿಸಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು ಗರಿಷ್ಟ ವಯೋಮಿತಿ 65 ವರ್ಷಗಳು

ಬಿಸಿ ಮೇಲ್ವಿಚಾರಕರಾಗುವವರಿಗೆ ನಿಗದಿತ ಮತ್ತು ಬದಲಾವಣೆಯಾಗುವ ರೀತಿಯಲ್ಲಿ ಮಾಸಿಕ ವೇತನ ನೀಡಲಾಗುತ್ತದೆ. ನಿಗದಿತ ವೇತನ ಬದಲಾಗುವ ವೇತನ ರೂ.15,000/-ರೂ.10,000/-

ಅಧಿಸೂಚನೆಯ ವಿವರಗಳಿಗಾಗಿ ಬ್ಯಾಂಕ್ ಆಫ್ ಬರೋಡ ವೆಬ್ಸ್ಬೆಟ್ https://www.bankofbaroda.in ಅಥವಾ ಹತ್ತಿರದ ಬ್ಯಾಂಕ್ ಬರೋಡ ಶಾಖೆಯನ್ನು ಸಂಪರ್ಕಿಸಿ

ನಗರದಲ್ಲಿ ಹೆಚ್ಚಿದ ಕರೋನಾ ಭೀತಿ

ಒಂದು ಕೋಟಿ ಡೋಸ್ ಗೂ ಹೆಚ್ಚು ಲಸಿಕೆ ನೀಡುವ ಗುರಿ ತಲುಪುವಲ್ಲಿ ಬಿಬಿಎಂಪಿ ವಿಫಲ

ಎಂದುಕೊಳ್ಳುತ್ತಿ ರುವಾಗಲೇ ಬೆಂಗಳೂರಿನಲ್ಲಿ ಮತೆ ಕರೋನಾ ಸೋಂಕು ಹೆಚ್ಚಳವಾಗುತಿರುವುದು ಜನರಲ್ಲಿ ಭೀತಿ ಹುಟಿಸಿದೆ.

ಇದರ ಜತೆಗೆ ಅಕ್ಷಪಕ್ಷದ ರಾಜ್ಯಗಳಲ್ಲಿ ಕರೋನಾ ಸೋಂಕು ಹೆಚ್ಚಳವಾಗುತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಮೂರನೇ ಅಲೆಗೂ ಮುಂಚಿತವಾಗಿ ನಗರದ ಒಂದು ಕೋಟಿಗೂ ಅಧಿಕ ಮಂದಿಗೆ ಲಸಿಕೆ ಕೊಟ್ಟು ಮುಗಿಸುವ ಪಣ ತೊಟ್ಟಿದ್ದ ಬಿಬಿಎಂಪಿ ಗುರಿಯೂ ವಿಫಲವಾದಂತಿದೆ. ಇದಕ್ಕೆ ಸಾಕ್ಷಿ ಎಂಬಂ ತೆ ನಗರದ ಹಲವು ಲಸಿಕಾ ಕೇಂದ್ರ ಗಳಲ್ಲಿ ಸರತಿ ಸಾಲು ಸಾಮಾನ್ಯವಾಗಿ ಕಾಣಿಸುತ್ತಿದೆ. ನೆರೆಯ ರಾಜ್ಯಗಳಾದ ಕೇರಳದಲ್ಲಿ ಕರೋನಾ ಹೆಚ್ಚಳವಾಗುತ್ತಿರುವು ದರಿಂದ ಬೆಂಗಳೂರಿನಲ್ಲಿಯೂ ಸೋಂಕಿನ ಸಂಖ್ಯೆ ಏರಿಕೆಯಾ ಗುತ್ತಿದೆ. ಜತೆಗೆ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದ್ದ ಬಿಬಿ ಎಂ ಪಿಗೆ ಈಗ ಹಿನ್ನಡೆಯಾಗಿದ್ದು, ನಗರದಲ್ಲಿ ಮೈಕ್ರೋ ಕಂಟೈನೈಟ್ ಝೋನ್ ಗಳ ಸಂಖ್ಯೆ ಶತಕ ದಾಟಿವೆ.

ಲಸಿಕೆ ಕೊರತೆ: ನಗರದಲ್ಲಿ ಲಸಿಕೆಗೆ ಕೊರತೆ ಉಂಟಾಗಿದ್ದು, ನಗರದ ಕೆ.ಸಿ.ಜನರಲ್ ಆಸ್ಪತ್ರೆಯ ಲಸಿಕೆ ಹಂಚಿಕಾ ಕೇಂದ್ರದಲ್ಲಿ ಜನ ಜಂಗುಳಿ ಕಾಣಬಹುದಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತುಕೊಂಡು ಜನರು ಲಸಿಕೆಗಾಗಿ ಕಾಯುತ್ತಿದ್ದರು. ಸತತ 4 ಗಂಟೆಗಳಿಂದ ಉರಿ ಬಿಸಿಲಿನಲ್ಲಿ ವ್ಯಾಕ್ಷಿನ್ ಗಾಗಿ ಜನರು ಕಾದು ನಿಂತಿದ್ದರು.



ದಿಂದ ಸೂಕ್ತ ಪ್ರಮಾಣದಲ್ಲಿ ಲಸಿಕೆ ಲಭಿಸು ತ್ತಿಲ್ಲ. ಹೀಗಾಗಿ

ಎದುರಿಸುತ್ತಿದೆ. –**ಗೌರವ್ ಗುಪ್ತಾ** ಬಿಬಿಎಂಪಿ ಮುಖ್ಯ ಆಯುಕ್ತ

ಈವರೆಗೆ ಮೊದಲ ಡೋಸ್ ಪಡೆದವರು

18-44 ವರ್ಷ: 29,95,505 44 ಪ್ಲಸ್ ವರ್ಷ: 20,78,718 ಒಟು: 50,74,223

ಕಳೆದ ಐದು ದಿನಗಳಲ್ಲಿ ಕೇಂದ್ರ ಸರಕಾರ ನಗರದಲ್ಲಾದ ವ್ಯಾಕ್ಟಿನೇಷನ್ ವಿವರ

ಜು.24-67,428 ಜು.25-32,807 ಜು.26-44,226 ಜು.27-54,903 ಜು.28-39,171

31.07.2021 ಶನಿವಾರ vishwavani.news

ಈವರೆಗೆ ಎರಡನೇ ಡೋಸ್ ಪಡೆದವರು

18-44 ವರ್ಷ: 2,70,037 44 ಪ್ಲಸ್ ವರ್ಷ: 10,31,537 ఒటు: 13,01,574



ಮಹಿಳೆಯರ ಸುರಕ್ಷತೆಗಾಗಿ ಖರೀದಿಸಿರುವ ಬೈಕ್ ಗಳನ್ನು ರೈಲ್ವೇ ಎಡಿಜಿಪಿ ಭಾಸ್ಕರ್ ರಾವ್ ಅವರು ಮಹಿಳಾ ಪೇದೆಗಳಿಗೆ ಹಸ್ತಾಂತರಿಸಿದರು.

ಮಹಿಳೆಯರ ಸುರಕ್ಷತೆಗಾಗಿ 13 ಬೈಕ್ ಖರೀದಿ

ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಹಸ್ತಾಂತರಿಸಲಾಗಿದೆ. ಖರೀದಿಸಲಾಗಿರುವ 13 ಬೈಕ್ಗಳನ್ನು ರೈಲ್ವೆ ವಿಭಾಗದ ಎಡಿಜಿಪಿ ಭಾಸ್ತರ್ ರಾವ್ ಅವರು

ಲೋಕಾರ್ಪಣೆಗೊಳಿಸಿದರು. ನಿರ್ಭಯಾ ನಿಧಿ ಯೋಜನೆಯಡಿ ಖರೀದಿಸಿ ರುವ ಬೈಕ್ಗಳನ್ನು ಪ್ರಸ್ತುತ ರೈಲ್ವೆ ಪೊಲೀಸರಿಗೆ

ಪ್ರಮುಖವಾಗಿ ಮಹಿಳೆಯರ ಸುರಕ್ಷತೆಗಾಗಿ ಈ ಬೈಕ್ಗಳನ್ನು ಬಳಸುವಂತೆ ರೈಲ್ವೆ ಪೊಲೀಸರಿಗೆ ನೀಡಲಾಗಿದೆ. ರೈಲ್ವೆ ನಿಲ್ದಾಣಗಳ ಬಳಿ ಗಸ್ತು ತಿರುಗಲು, ಇಲ್ಲವೆ ರೈಲ್ವೆ ಹಳಿಗಳ ಬಳಿಗೆ

ಹೋಗಲು ಬೈಕ್ಗಳನ್ನು ಬಳಸಲಾಗುತ್ತಿದೆ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಒಂದು ವೇಳೆ ರೈಲ್ವೆ ವ್ಯಾಪ್ತಿಗಳಲ್ಲಿ ಕಳ್ಳತನವಾದರೆ ಇಲ್ಲವೆ ಮಹಿಳೆಯರು ತೊಂದರೆಗೆ ಸಿಲುಕಿದರೆ ಅವರ ನೆರವಿಗಾಗಿ ಕ್ಷಣಾರ್ಧದಲ್ಲಿ ಸ್ಥಳಕ್ಕೆ ತಲುಪಲು ರೈಲ್ವೆ ಪೊಲೀಸರು ಈ ಬೈಕ್ ಗಳನ್ನು

KELTECH ENERGIES LIMITED

Regd. Office: Embassy Icon, 7th Floor, No. 3, Infantry Road, Bangalore-560 001 CIN:L30007KA1977PLC031660

Extract of Un-audited Financial Results for the Quarter Ended 30th June, 2021

			(Rs in Lacs)
Quarter Ended June 30, 2021 (Un-audited)	Quarter Ended March 31, 2021 (Audited)	Quarter Ended June 30, 2020 (Un-audited)	Year Ended March 31, 2021 (Audited)
7149.07	7407.97	4091.47	22059.94
251.64	150.24	225.35	625.37
251.64	-167.52	225.35	307.61
r 186.58	-166.89	167.26	187.57
182.84	-146.99	159.78	185.02
99.99	99.99	99.99	99.99
			6287.19
	-16.69	16.73	18.76
)	June 30, 2021 (Un-audited) 7149.07 251.64 251.64 186.58 182.84	June 30, 2021 (March 31, 2021 (Audited) 7149.07 7407.97 251.64 150.24 251.64 -167.52 186.58 -166.89 182.84 -146.99 18.66 -16.69	June 30, 2021 (Un-audited) (Audited) (Un-audited) (Un-aud

Note: The above is an extract of the detailed format of Quarterly Un-audited Financial Results filed with the stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Un-audited Financial Results are available on the Stock Exchange website (www.bseindia.com) and on Company's website (www.keltechenergies.com).

Place: Bengaluru Date: 30th July, 2021 for KELTECH ENERGIES LIMITED **Managing Director**

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ಮತ್ತು ಜಿ.ಎಂ. ಎಫ್.ಸಿ. ನ್ಯಾಯಾಲಯ ಕನಕಪುರ ಸಿ.ಮಿಸ್.ನಂ: 4372/2021 ಶ್ರೀ. ಎಂ. ಎಲ್. ಲಿಂಗಯ್ಯ

ಬಿನ್ ಲೇಟ್ ಲಿಂಗೇಗೌಡ ವಯಸ್ಸು 70 ವರ್ಷ ವಿಳಾಸ: ಮಲ್ಲಿಗೆಮೆಟ್ರಿಲು ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ, ಮತ್ತು 3 ಇತರರು V/S

ಪ್ರತಿ ಅರ್ಜಿದಾರರು: ಜನನ ಮತ್ತು ಮರಣ ನೊಂದಣಿ _ ಆಧಿಕಾರಿಗಳು, ತಹಶೀಲ್ದಾರ್, ಕನಕಪುರ ಮತ್ತು ಇನ್ನೊಬ್ಬರು. ಪ್ರಕಟಣೆ

ಮೇಲ್ಕಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ, ಅರ್ಜಿದಾರರ ತಾಯಿಯಾದ ಶ್ರೀಮತಿ.ಎಳವಮ್ಮ ಕೋಂ ಲೇಟ್ ಲಿಂಗೇಗೌಡರವರು ಮೆಲ್ಲಿಮೆಟ್ಲಿಲು ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ ದಿನಾಂಕ: 20.03.1981 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಕಥವಾ ಅಧಿಕಾರ ಕೊಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದಂದು ಅಂದರೆ 09.08.2021 ರ ಬೆಳಗ್ಗೆ ಸರಿಯಾಗಿ 11:00 ಘಂಟೆಗೆ ನ್ರಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ

2021 ರ ಜುಲೈ ತಿಂಗಳ 29ನೇ ತಾರೀಖು ಈ ದಿವಸ ನನ್ನ ಸಹಿ ುತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ ಎಫ್.ಸಿ. ನ್ಯಾಯಾಲಯ ಕನಕಪುರ ಅರ್ಜಿದಾರರ ಪರ ವಕೀಲರ ಎಸ್. ನಾಗೇಶ್, ವಕೀಲರು ಕನಕಪುರ ಟೌನ್ ದಿನಾಂಕ:29.07.2021

ಸ್ಥಳ: ಕನಕಪುರ

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ, ಕನಕಪುರ ಸಿ.ಮಿಸ್.ನಂ: 4371/2021 ಶೀ. ಕೆಂಪೇಗೌಡ @ ಕೆಂಚೇಗೌಡ

ವಿರುದ್ಧ ಜನನ ಮತ್ತು ನೊಂದಣಾಧಿಕಾರಿಗಳು, ತಹಶೀಲ್ದಾರ್, ಕನಕಪುರ ಮತ್ತು ಇನ್ನೊಬ್ಬರು.

ಅರ್ಜಿದಾರರು, ಕನಕಪುರ ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ

ಅರ್ಜಿದಾರರ ತಾಯಿ ಶ್ರೀಮತಿ. ಬಸಮ್ಮ ಕೋಂ. ಚಿಕ್ಕ පස්eුුුුණැම් @ පස්eුුණුම් සටක් වන වේ 10-05-1985 ರಂದು ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಮರಳವಾಡಿ ಹೋಬಳಿ, ಗುತ್ತಲಹುಣಸೇ ಗ್ರಾಮದಲ್ಲಿ ಮರಣ ಹೊಂದಿದ್ದು, ಎದುರುದಾರರ ಕಛೇರಿಯಲ್ಲಿ ಮರಣ ನೊಂದಣೆ ಆಗದ ಕಾರಣ ಸದರಿ ಮರಣ ಪ್ರಮಾಣಪತ್ರ ಕೋರಿ ಈ ಫನನ್ನಾಯಾಲಯದಲ್ಲಿ ಅರ್ಜಿ ಸಲ್ಲಸಿದ್ದು, ಈ ಸಂಬಂಧ ಘನನ್ನಾಯಾಲಯವು ಸಾರ್ವಜನಿಕವಾಗಿ ಪತ್ರಿಕಾ ಪ್ರಕಟನೆ ನೀಡಲು ಆದೇಶಿಸಿದ್ದು, ಮೇಲ್ಕಂಡ ಶ್ರೀಮತಿ ಬಸಮ್ಮ ಚಿಕ್ಕ ಆಜ್ಜೇಗೌಡ @ ಆಜ್ಜೇಗೌಡ ಮರಣ ಸಂಬಂಧೆ ರ್ವಾಜನಿಕವಾಗಿ ಯಾರಾದರೂ ತಮ್ಮ ತಕರಾರು ಮತ್ತು ಆಕ್ಷೇಪಣೆ ಇದ್ದರೆ, ಈ ಪ್ರಕರಣವು ದಿನಾಂಕ 09/08/2021 ರಂದು ಈ ನ್ಯಾಯಾಲಯವು ವಿಚಾರಣೆಗಾಗಿ ಗೊತ್ತುಪಡಿಸಿದ್ದು ಆದ ಕಾರಣ ಸದರಿ ದಿನಾಂಕದಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಈ ನ್ಯಾಯಾಲಯದ ಮುಂದೆ ಖುದ್ದಾಗಿ ಅಥವಾ ತಮ್ಮ ವಕೀಲರ ಮೂಲಕ ಹಾಜರಾಗಿ ತಮ್ಮ ತಕರಾರು/ ಆಕ್ರೇಪಣೆ ಸಲ್ಲಿಸಲು ತಿಳಯಪಡಿಸಿದೆ, ತಪ್ಪಿದ್ದಲ್ಲಿ ಪ್ರಕರಣವನ್ನು ಯಾವುದೇ ತಕರಾರು ಇಲ್ಲವೆಂದೂ ಪರಿಗಣಿಸಿ ಲಬ್ಯವಿರುವ ದಾಖಲಾತಿಗಳ ಮೇಲೆ ತೀರ್ಮಾನ ಮಾಡಲಾಗುವುದು ಎಂದೂ

ಈ ದಿನ ಅಂದರೆ 29/07/2021 ರಂದು ನ್ಯಾಯಾ ಆದೇಶ ಮತ್ತು ಮೊಹರಿನೊಂದಿಗೆ ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ

ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಕನಕಪುರ

ಮಾನ್ನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತು ಪ್ರಥವ ದರ್ಜಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ, ಕನಕಪುರ ಸಿ.ಮಿಸ್.ನಂ: 4370/2021 ಶ್ರೀ. ಕೆಂಪೇಗೌಡ @ ಕೆಂಚೇಗೌಡ.

ಿವಿರುದ್ಧ ಜನನ ಮತ್ತು ಮರಣ ಎದುರುದಾರರು: ನೊಂದಣಾಧಿಕಾರಿಗಳು, ತಹಶೀಲ್ದಾರ್, ಕನಕಪುರ ಮತ್ತು ಇನ್ನೊಬ್ಬರು.

ಪ್ರಕಟಣೆ

ಅರ್ಜಿದಾರರು, ಕನಕಪುರ ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಅರ್ಜಿದಾರರ ತಂದೆ ಚಿಕ್ಕಅಜ್ಜೇಗೌಡ @ ಅಜ್ಜೇಗೌಡ ಬಿನ ದೊಡಕೆಂಪೇಗೌಡರವರು ದಿನಾಂಕ 05-10-1980 ರಂದ ರಾಮನಗರ ಜಿಲೆ, ಕನಕಪುರ ತಾಲೂಕು, ಮರಳವಾಡಿ ಹೋಬಳಿ, ಗುತಲಹುಣಸೇ ಗ್ರಾಮದಲಿ ಮರಣ ಹೊಂದಿದ್ದು, ಎದುರುದಾರರ ಕಛೇರಿಯಲ್ಲಿ ಮರಣ ನೊಂದಣಿ ಆಗದ ಕಾರಣ ಸದರಿ ಮರಣ ಪ್ರಮಾಣಪತ ಕೋರಿ ಈ ಪನ ನ್ಯಾಯಾಲಯದಲ್ಲಿ ಅರ್ಜಿ ಸಲ್ಪಸಿದ್ದು ಈ ಸಂಬಂಧ ಘನನ್ನಾಯಾಲಯವು ಸಾರ್ವಜನಿಕವಾಗಿ ಪತ್ರಿಕಾ ಪ್ರಕಟನೆ ನೀಡಲು ಆದೇಶಿಸಿದ್ದು, ಮೇಲ್ಗಂಡ ಚಿಕ ಅಜ್ಜೇಗೌಡ @ ಅಜ್ಜೇಗೌಡ ಬಿನ್ ದೊಡ್ಡಕೆಂಪೇಗೌಡರವರು ಮರಣ ಸಂಬಂದ ಸಾರ್ವಜನಿಕವಾಗಿ ಯಾರಾದರೂ ತಮ ತಕರಾರು ಮತ್ತು ಆಕ್ಷೇಪಣೆ ಇದ್ದರೆ, ಈ ಪ್ರಕರಣವು ದಿನಾಂಕ 09/08/2021 ರಂದು ಈ ನ್ಯಾಯಾಲಯವು ವಿಚಾರಣೆಗಾಗಿ ಗೊತುಪಡಿಸಿದು, ಆದ ಕಾರಣ ಸದರಿ ದಿನಾಂಕದಂದು ಬೆಳಗೆ 11 ಗಂಚೆಗೆ ಸರಿಯಾಗಿ ಈ ನ್ಯಾಯಾಲಯದ ಮುಂದೆ ಖುದ್ದಾಗ ಅಥವಾ ತಮ್ಮ ವಕೀಲರ ಮೂಲಕ ಹಾಜರಾಗಿ ತಮ್ಮ ತಕರಾರು, ಆಕ್ರೇಪಣೆ ಸಲ್ಲಿಸಲು ತಿಳಯಪಡಿಸಿದೆ, ತಪಿದ್ದಲ್ಲಿ ಪ್ರಕರಣವನ ಯಾವುದೇ ತಕರಾರು ಇಲ್ಲವೆಂದೂ ಪರಿಗಣಿಸಿ ಲಬ್ಬವಿರುತ ದಾಖಲಾತಿಗಳ ಮೇಲೆ ತೀರ್ಮಾನ ಮಾಡಲಾಗುವುದು ಎಂದು ತಿಳಯುವುದ<u>ು</u>

ಈ ದಿನ ಅಂದರೆ 29/07/2021 ರಂದು ನ್ಯಾಯಾಲಯಾ ಆದೇಶ ಮತು ಮೊಹರಿನೊಂದಿಗೆ ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ಥೆದಾರರು

ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯೀ ದಂಡಾಧಿಕಾರಿಗಳ ನ್ಯಾಯಾಲಯ ಕನಕಪುರ ಎಸ್. ವಿ.ವೀರಪ. ಅರ್ಜಿದಾರರ ಪರ ವಕೀಲರು

IN THE COURT OF THE JUNIOR CIVIL JUDGE & JMFC AT KORATAGERE C.MIS.No.337/2021

Petitioners: 1. Chandrareddy. K.G. s/o Lete K.N.Gurusidhappa, aged about 44 years. 2. Jagadish.K.G. S/o K.N.Gurusidhappa, aged about 42 years. 3. K.S.Murtappa s/o Late K.M.Sriramaiah, aged about 68 years. 4. Chandrashekar s/c Lete K.M.Sriramaiah, aged abou 60 years. 5. Ravindrakumar s/e Lete K.M.Sriramaiah, aged abou 55 years. 6. Srinivasaiah s/o Lete K.M.Sriramaiah, aged about 53 vears, 7. Ashwathanaravana s/c Lete K.M.Sriramaiah, aged abou 51 years. 8. Lakshmidevamma W/o Gurumurthy, aged about 55 years. 9. Siddappa s/o K.G.Krishnamui thy, aged about 62 years. 10. Sri nivas s/o K.G.Krishnamuthy, aged about 58 years. 11. Channakesha va s/o K.G.Krishnamurthy, aged about 52 years. 12. Rajamma w/o Late Sidhananjappa, aged abou 70 years. 13. Gangamma w/o Late Sidhananjappa, aged about 61 years, 14. Lakshminarasamma w/e Narayanappa, aged about 70 years 15. Rathnamma w/o Late Laksh mareddy, aged about 75 years. 16 Jayamma D/o Late Nanjappa, age about 75 years. 17. Chikkalaksh mamma D/o Venkatashamappa aged about 80 years. 18. Jayamma D/o Late Venkatashamappa, aged about 75 years. 19. Gowramma D/o Late Venkatashamappa, age about 72 years. ALL are Residents of Kodlahalli Village, Holavanahall Hobli, Koratagere Taluk.

RESPONDENT: Tahasildar, Koratage re, Koratagere Taluk PUBLIC NOTIFICATION

Whereas the petitioners have file the above petition seeking issuance of death certificate of Sidhananja naik s/o Sidhappa,who died on 25 05-1942, Venkatamma w/o Sidhar anianaik, who died on 16-04-1944 Murthappa s/o Sidhananjanaik, who died on 04-08-1947, Seethamma w/o Murthappa, who died on 06-02 1945, Doddagurappa s/o Sidhan anjanaik, who died on 08-06-1949 Chikkagurappa s/o Sidhananjanail who died on 16-04-1950, Mudhamma w/o K.G.Krishnamurthy, who died or 03-06-1969, Venkatashamappa s/e KondaPPA who died on 03-06-1958 and Channamma D/o Venkatasha mappa, who died on 04-09-1982 nov the matter is set-down for issue pape publication at large, if any intereste persons have objection they may appear before this Hon; ble court o 18-09-2021 at 11-00 at A.M either in person or through counsel. If you fail to appear before this court, the matte will be heard and decided exparte. Given under the hand and seal of the court, this day of 27-07-2021. By order of the court


Sd/-, shirastedar Chivil Judge (jr. Dn) & J.M.F.C. Court Koratagere Advocate for petitioner,

D.G.Thimmaraju Advocate Koratagere

ಮನೆಗಳೃತನ; ಇಬ್ಬರ ಬಂಧನ

ಬೆಂಗಳೂರು: ಬ್ಯಾಡರಹಳ್ಳಿ ಮತ್ತು ಜ್ಲಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಮನೆಗಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪರಿಚಯಸರ ಮನೆಯಲ್ಲಿ ಕಳ್ತನ ಮಾಡಿದ ಶೇಖರ್ ಎಂಬ ಪೊಲೀಸರು ಬಂಧಿಸಿದಾರ ಈತನಿಂದ 4.50 ಲಕ್ಷ ಮೌಲ್ಯದ



ವಶಪಡಿಸಿಕೊಂಡಿರುವ ಆಭರಣಗಳು.

100 ಗ್ರಾಂ ಚಿನ್ನಾಭರಣ ಜಪ್ಪಿ ಮಾಡಲಾಗಿದೆ. ಅವರು, ತಮ ತಾಯಿ ಹಾಗೂ ಪುತ್ರಿಯೊಂದಿಗೆ ಕೆಂಪೇಗೌಡ ನಗರದಲ್ಲಿ ವಾಸವಿದ್ದರು. ಪರಿಚಯಸ್ಥ ಶೇಖರ್ ಎಂಬಾತ ಸೌಜನ್ಯ ಕುಟುಂಬದೊಂದಿಗೆ ಆತ್ಮೀಯವಾಗಿದ್ದ. ಲಾಕ್ಡೌನ್

ಆದಾಗಿನಿಂದ ಸೌಜನ್ಯ ಅವರ ಮನೆಯಲ್ಲಿಯೇ ನೆಲೆಸಿದ್ದ. ಈ ವೇಳೆ ಚಿನ್ನಾಭರಣ ಕಳವು ಮಾಡಿದ್ದ. ಈ ಸಂಬಂಧ ಸೌಜನ್ಯ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿ ಸಿದಾಗ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 3.30 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ಕಳೆದ ಮಾರ್ಚ್ 18ರಂದು ಮನೆಯೊಂದರ ಬೀರುವಿನಲ್ಲಿಟ್ಟಿದ್ದ ಆಭರಣ ಕಳ್ಳತನವಾಗಿದ್ದು, ಇವರ ಮನೆಗೆ ಬಂದಿದ್ದ ಸಂಬಂಧಿಕರು ಕಳವು ಮಾಡಿರಬಹುದೆಂದು ಅನುಮಾನ ವ್ಯಕ್ತಪಡಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ಸ್ ಪೆಕ್ಟರ್ ಲಕ್ಷ್ಮ್ಮಣ್ ನಾಯಕ್ ಮತ್ತು ಅವರ ಸಿಬ್ಬಂದಿ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ 3.30 ಲಕ್ಷ ಬೆಲೆಯ 66 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆಂಬ್ಯುಲೆನ್ಸ್ಗಳ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಿ : ಹೈಕೋರ್ಟ್

ಬೆಂಗಳೂರು: ಟ್ರಾಫಿಕ್ ಸಮಸ್ಯೆ ನಡುವೆ ರೋಗಿ ಅಥವಾ ಗಾಯಾಳುವನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲು ಸೂಕ್ತ ಆಂಬ್ಯುಲೆನ್ ವ್ಯವಸ್ಥೆ ರೂಪಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಭಾರತ್ ಪುನರುತ್ತಾನೆ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆಂಬ್ಯುಲೆನ್ಸ್ ನಿರ್ವಹಣಾ ವ್ಯವಸ್ಥೆಯ ಟೆಂಡರ್ ರದ್ದುಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ರಾಜ್ಯ ಸರಕಾರ, ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರಿ ಹೈಕೋರ್ಟ್ ಗೆ ಮನವಿ ಮಾಡಿದೆ.

ಈ ವೇಳೆ ಸರಕಾರದ ಪರ ವಕೀಲರು ಉತ್ತರಿಸಿ, ತಾಂತ್ರಿಕ ಸಮಿತಿಯ ಸಲಹೆಯಂತೆ 2020ರ ಡಿಸೆಂಬರ್ 17ರಂದು ಟೆಂಡರ್ ರದ್ದುಗೊಳಿಸಿ ಹೊರ ಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಆರೋಗ್ಯ ಸಚಿವರು ಈ ಕುರಿತು ಆದೇಶ ಹೊರಡಿಸಿದ್ದಾರೆ ಎಂದು ಮಾಹಿತಿ ನೀಡಿದರು. ಸರಕಾರಕ್ಕೆ ತನ್ನ ಹಿಂದಿನ ತಪ್ಪಗಳ ಆರಿವಾಗಿದೆ. ಇನ್ನು ನ್ಯಾಯಾಲಯದ ನಿರ್ದೇಶನದಂ ತೆಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ, ಟೆಂಡರ್ ಪ್ರಕ್ರಿಯೆ 7 ತಿಂಗಳು ವಿಳಂಬವಾಗಿದ್ದು, ಹೊಸ ಟೆಂಡರ್ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಮತ್ತೆ ವಿಳಂಬವಾಗಿ ಜನರಿಗೆ ಸಮ ಸ್ತೆಯಾಗುತ್ತದೆ. ಹೀಗಾಗಿ, ಹೊಸ ಟೆಂಡರ್ ಪ್ರಕ್ರಿಯೆಯನ್ನು ಎಷ್ಟು ಕಾಲ ಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂಬ ಬಗ್ಗೆ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಪೀಠಕ್ಕೆ ಮುಚ್ಚಳಿಕೆ ಕೊಡಬೇಕು ಎಂದರು. ಇದಕ್ಕೆ ಪ್ರತಿಕ್ಕಿಯಿಸಿದ ಪೀಠ, ಟೆಂಡರ್ ವಿಳಂಬವಾ ಗಿರುವುದರಿಂದಲೇ ಜನ ಕೋವಿ ಡ್ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಗಳಿಗೆ ಪರದಾಡುವಂತಾಗಿತ್ತು. ಹೀಗಾಗಿ, ಟೆಂಡರ್ ಉದ್ದೇಶ, ವಿವರ, ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತು ಕಾಲಮಿತಿ ನಿಗದಿಪಡಿ ಸಬೇಕು. ಕೋರ್ಟ್ ಅನುಮತಿ ಇಲ್ಲದೇ ಟೆಂಡರ್ ರದ್ದುಗೊಳಿಸುವುದಿಲ್ಲ ಎಂದು ಮುಚ್ಚಳಿಕೆ ನೀಡಬೇಕು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಕುರಿತು ಪ್ರಮಾಣಪತ್ರ ಸಲ್ಲಿಸ 'ಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿತು.